

ವಿಗ್ಲೆಮೆಸ್

ಜಿವಿತಾಂತ್ಲಿ
ಕರೀಣ್ ಘಡಿ.
ತುಜ್ಯಾ
ದೊಳ್ಯಾಂತ್
ದುಖಾಂ
ದಂವ್ತಾತ್
ಭೊಗ್ಚಿ ನ್ಹಯ್.
ತುಜಿಂ ದುಖಾಂ
ಹಾಸೊನ್
ಲಿಪಯ್ಚಿ
ಜಾತಾನಾ
ಆನ್ಯಕ್ಷಾಚ್ಯಾ
ದೊಳ್ಯಾಂತ್ಲಿಂ
ದುಖಾಂ
ಕಾಡುಂಕ್...

ಸೆವಕ್ ಮೆಸೆಜ್ ಸರ್ವಿಸ್

ಹಾಸೊನ್ ಜಿಯೆ

ಮಿತ್ರ್, ಮಿತ್ರಾಕಡೆ:
ಎಕ್ಕುರೊ
ಆಸ್ತಾನಾ;
ರಡೊಂಕ್
ಯೆತಾನಾ;
ಸಮಾಧಾನ್ ನಾ
ಜಾತಾನಾ;
ಬೆಜಾರಾಯ್
ಭೊಗ್ತಾನಾ;
ಮ್ಹಾಕಾ ಏಕ್
ಕೊಲ್ ಕರ್...
ಮ್ಹಜ್ಯಾ
ಮೊಬಾಯ್ಲಾಂತ್
incoming free!

ಸೆವಕ್ ಹಾಸೊ



ಜುಲಾಯ್ 2008

ಜಿಣ್ಯೆ ನಾಂಗಾತ್ಯಾಕ್ ಧೃಢ್ ಕರ್

ಮ್ಹಜ್ಯಾ ಬಾಪಾಯ್ ವಿಷ್ಯಾಂತ್ಲೊ ಏಕ್ ಸ್ವಾದಿಕ್ ಉಡಾಸ್ ಅಸೊ ಆಸಾ. ಹಾಂವ್ ಆಮ್ಚ್ಯಾ ಘರಾಚ್ಯಾ ಮಕ್ಳ್ಯಾ ಚೌಕೆಂತ್, ಉಬೊ ಆಸ್‌ಲ್ಲೊಂ. ಸಗ್ಳೆಂ ಸಂಭಾಷಣ್ ಮ್ಹಜ್ಯೆ ಮತಿಕ್ ಯೆನಾ. ತರಿ, ಮ್ಹಜ್ಯಾ ಬಾಪಾಯ್ ಉಚಾರ್‌ಲ್ಲಿ ತಿ ಆನಿರೀಕ್ಷಿತ್ ಸಂಗತ್ ಮ್ಹಜ್ಯಾ ಕಾಳ್ಜಾಂತ್ ಇತ್ಲಿ ಖಿಂಚ್‌ಲ್ಲಿ ಕಿ, ಚಾಳೀಸ್ ವರ್ಸಾಂ ಸಂಪ್ಯಾರಾಯಿ ತಿ ಸಬ್ಬಾನ್ ಸಬ್ಬ್ ಮತಿಕ್ ಯೆತಾ. ತೆಂ ವಾಕ್ಯ್ ಆಯ್ಕೊನ್ ಹಾಂವ್ ವಿಸ್ಮಿತ್ ಪಾವ್ಲೊಂ. ಕಾರಣ್, ಮ್ಹಜ್ಯಾ ಆವಯ್-ಬಾಪಾಯ್ ಮೊಗಾಚೆ ಕುರು ಆಶಾರ್ ಪಾಶಾರ್ ಕೆಲ್ಲೆ ಹಾಂವೆಂ ದೆಕುಂಕ್ ನಾ. ಬಾಪುಯ್ ಖಾತಿರ್ ಮ್ಹಜ್ಯಾ ಆವಯ್ ಕಿತೆಂ ಸರ್ವ್ ಕೆಲಾಂ ತೆಂ ಹಾಂವೆಂ ಪಳೆಲಾಂ. ಎಕಾಮೆಕಾ ಥಂಯ್ ತಾಂಚಿಂ ಭೊಗ್ಲಾಂ ಹಾಂವ್ ನೆಣಾಸ್ಲೊಂ. ಖರೆಪಣಿ ಹಾಂವೆಂ ಲೆಕ್‌ಲ್ಲೆಂ ತಿಂ ಪರಸ್ಪರ್ ರೀಕಾತ್ಯಕ್ ನದ್ರೆನ್ ದೆಕ್ತಾತ್ ಮ್ಹಣ್, ನ್ಹಯ್ ಪ್ರಶಂಸಾತ್ಯಕ್ ರಿತಿನ್.

ಮ್ಹಜ್ಯಾ ಬಾಪಾಯ್ ತ್ಯಾ ದೀಸ್ ಸಾಂಗ್‌ಲ್ಲೆಂ ಹೆಂ ಜಾವ್ನಾಸಾ: “ತುಜಿ ಆವಯ್ ಏಕ್ ಸಾಂತಿಣ್, ಹಾಂವ್ ತಿಕಾ ಫಾವೊ ನ್ಹಯ್” ಹೆ ಜಾವ್ನಾಸಾತ್ ತಾಣೆಂ ವಾಪಾರ್‌ಲ್ಲೆ ಸಬ್ಬ್. ತೆ ಹಾಂವ್ ಮ್ಹಜ್ಯಾ ಬಾಪಾಯ್ ಥಾವ್ನ್ ಲಾಭ್‌ಲ್ಲಿ ಏಕ್ ಬೋವ್ ಉತ್ತಿಮ್ ಕಾಣೆಕ್ ಮ್ಹಣ್ ಮಾಂದ್ಲಾಂ.



ತುಂ ತುಜ್ಯೆ ಪತಿಣೆಕ್/ ಪತಿಕ್(ಸಾಂಗಾತ್ಯಾಕ್) ಮಾನ್ತಾಯ್?

ಹರೈಕ್ ಮನಿಸ್, ಆಪ್ಲ್ಯಾ ವ್ಯಕ್ತಿತ್ವಾಚೆರ್ ಆನಿ ಆಪ್ಲ್ಯಾ ಕರ್ನಾಚೆರ್ ಹೊಂದುನ್ ಮಾನ್ ಅತ್ರೆಗ್ತಾ. ಆಪ್ಲ್ಯಾಚಿ ಭಾವಾಡ್ಪಾನ್ ವ ವೈಯುಕ್ತಿಕ ಪಾತ್ಯೆಣೆಚ್ಯಾ ಬಳಾನ್ ಕೊಣಿ ಜಿಯೆಂವ್ಕ್ ಸಕಾನಾ. ತವಳ್ ತವಳ್ ಆಮಿ ಶಾಭಾಸ್ತಿ ಆಶೆತಾಂವ್ ಆನಿ ತಿ ಆಮ್ಚ್ಯಾ ಮೊಗಾಚ್ಯಾಂ ಥಾವ್ನ್ ಲಾಬ್ಲಿ ತರ್, ಆಮ್ಚಿ ಹುಮೆದ್ ವಾಡ್ತಾ, ಥಕೊನ್ ಗೆಲ್ಲಿ ಮನೊಸ್ಥಿತಿ ಊರ್ಜಿತ್ ಕರ್ತಾ ಆನಿ ಜಿವಿತ್ ಫುಡ್ ಕರುಂಕ್ ನವೊ ಹುರುಪ್ ಭರ್ತಾ.

ಲಗ್ನಾ ಜಿವಿತಾಚಿಂ ಸೂತ್ರಾಂ-
8
ಜೊ ಮನ್ಶಾತ್, SDB
ಜೇನ್ ಲುವಿಸ್, ಬೆಂದೂರ್

ಆಮ್ಕಾಂ ಸರ್ವಾಂಕ್ ಪರಿಚಿತ್ ಜಾವ್ನಾಸ್‌ಲ್ಲಾ ಎಕ್ಲೆ ವ್ಯಕ್ತಿ ವಿಶಿಂ ಮ್ಹಜೊ ಸಂಬಂಧ್ ಉಲಯ್ತಾಲೊ. ತಾಣೆಂ ಉಲ್ಲೇಕ್ ಕೆಲ್ಲೊ ವ್ಯಕ್ತಿ ದುರಾದೃಷ್ಟಾನ್ ಏಕ್ ಪಿಂವೊ, ಆಪ್ಲ್ಯಾ ಬಾಯ್ಲ್-ಭುರ್ಗ್ಯಾಂಕ್ ಲಚೆಚೆಂ ಆನಿ ವ್ಹಡಾ ದುಖಿಚೆಂ ಕಾರಣ್. ಪೂಣ್ ಆಪ್ಲೆ ಪತಿಣೆಚ್ಯಾ ರಾಂದ್ಪಾಚಿ ಸದಾಂಚ್ ಹೊಗ್ಚಿಕ್ ಉಚಾರ್ಲೊ ವೊರ್ತೊ ಗೂಣ್ ತಾಚಿ ಥಂಯ್ ಆಸ್‌ಲ್ಲೊ. “ಮ್ಹಜಿ ಪತಿಣ್ ಏಕ್ ಉತ್ತಿಮ್ ರಾಂದ್ಪಿಣ್ ಮ್ಹಣ್ ತೊ ಸದಾಂ ಮ್ಹಣ್ತಾಲೊ.” ಮುಂದರುನ್ ಸಾಂಗ್ಲೆಂ ಮ್ಹಜ್ಯಾ ಸಂಬಂಧಿಕಾನ್, “ತಿತ್ಲೆಂಚ್ ನ್ಹಯ್, ಆಪ್ಲೆ ಸ್ತ್ರಿಯೆ ವಿಶಿಂ ಕೆಡ್ನಾಂಯ್ ವಾಯ್ಪ್ ತೊ ಉಲಯ್ಲೊ ನಾ, ಬಗಾರ್ ಪ್ರಶಂಸಾ ಮಾತ್ರ್.”

Stories for the Heart ಮ್ಹಳ್ಳಾ ಬುಕಾಂತ್ ಹಾಂವೆಂ ವಾಚ್‌ಲ್ಲಿ ನೀಚ್ ಕಥಾ ಅಶಿ ಆಸಾ. ತಾಚ್ಯಾ ಲಾಂಬ್ ಆನಿ ಸುಖಿ ಲಗ್ನಾ ಜಿವಿತಾಚೊ ಘುಟ್ ಕಿತೆಂ ಮ್ಹಳ್ಳಾಚಿ ಜಾಪ್ ಜಾವ್ನ್, ಆಪ್ಲ್ಯಾ ಮಾಂವಾಂ ಥಾವ್ನ್ ಜೆ ಹಾಂವ್ ಶಿಕ್ಲಾಂ, ತೊಚಿ ಜಾವ್ನಾಸಾ ಮ್ಹಜೊ ಘುಟ್ ಮ್ಹಣ್ ತೊ ವ್ಯಕ್ತಿ. ತಾಚ್ಯೆ ಪತಿಣೆಚೆಂ

ನಾಂವ್ ಸಾರಾ.

“ಸಾರಾಚ್ಯಾ ಬಾಪಾಯ್ನ್ ಮ್ಹಜ್ಯಾ ಲಗ್ನಾಚೆಂ ಇನಾಮ್ ಜಾವ್ನ್ ಏಕ್ ವೊಲಾಧಿಕ್ ವೊಚ್ ದಿಲೆಂ. ಹರೈಕ್ ಪಾವ್ಲಿಂ ವೇಳ್ ಪಳೆತಾನಾ ತಾಚೆರ್ ಕಾಂತಯಿಲ್ಲೆಂ. ‘ಸಾರಾಲಾಗಿಂ ಕಿತೆಂಯ್ ಬರೆಂ ಉಲಯ್’ (Say something nice to Sarah)” ಮ್ಹಜ್ಲೆಂ ವಾಕ್ಯ್ ರ್ಪುಳ್ತಾಲೆಂ. ಹೆಂ ವಾಕ್ಯ್ ಜಾವ್ನಾಸಾ ಮ್ಹಜ್ಯಾ ಸುಖಿ ಲಗ್ನಾ ಜಿವಿತಾಚೊ ಘುಟ್ ಮ್ಹಣ್ತಾ ತೊ.

ತುಂ ತುಜ್ಯಾ ಸಾಂಗಾತ್ಯಾ ಸವೆಂ ಕಿತೆಂ ಪುಣೆ ಬರೆಂ ಉಲಯ್ತಾಯ್? ತುಂ ತಾಚ್ಯಾ/ತಿಚ್ಯಾ ವಿಶಿಂ ಪರತ್ ಪರತ್ ಹೊಗ್ಗಿಕ್ ಉಚಾರ್ತಾಯ್? ತುಜೆ ವರ್ಣಿಂ ಹೆರಾಂನಿ ತುಜ್ಯಾ ಸಾಂಗಾತ್ಯಾಚಿ ಪ್ರಶಂಸಾ ಕರ್ಚಿ ಸಾಧ್ಯತಾ ಚಡ್‌ಗಿ?

ಮ್ಹಜ್ಯಾ ಗಮನಾಕ್ ಆಯಿಲ್ಲಿ ಬೋವ್ ಉತ್ತಿಮ್ ಹೊಗ್ಗಿಕ್ ಎಕ್ ಸ್ತ್ರಿಯೆನ್ ಅಪೊ ಪತಿ ಆಕಸ್ಮಿಕ್ ಮರಣ್ ಪಾವ್ಲ್ಯಾ ತವಳ್ ಉಚಾರ್ಲಿ ಜಾವ್ನಾಸಾ. ತಿಣೆಂ ತಾಚೆ ವಿಶಿಂ ಮ್ಹಜ್ಲೆಂ, “ಬಾವೀಸ್ ವರ್ಪಾಂಚ್ಯಾ ಕಾಚಾರಿ ಜಿವಿತಾಂತ್ ಏಕ್ ದೀಸ್ ಪುಣೆ ಹಾಂವೆಂ ಅಸಮಾಧಾನ್ ಭೊಗ್‌ಲ್ಲೆಂಚ್ ನಾ” ಮುಕಾರ್ಪುನ್ ತಾಕಾ ತಿಚೆ ಖಾತಿರ್ ಅಸ್‌ಲೊ ಮಯ್ಯಾಸ್ ಆನಿ ಹುಸ್ಕೊ ತಿಣೆಂ ವ್ಯಕ್ತ್ ಕೆಲೊ.

ಆವಯ್ ಬಾಪಾಯ್ನ್ ಭುರ್ಗ್ಯಾಂಚ್ಯಾ ಮೊಗಾಖಾತಿರ್ ಪರಸ್ಪರ್ ಸ್ಪರ್ಧಾಕ್ ದೆಂವ್ಚೆಂ ನ್ಹಯ್. ಬಗರ್ ಭುರ್ಗ್ಯಾಂಕ್ ತಿಂ ದೊಗಾಂಯ್ ಸಮಾಸಮ್ ಆನಿ ದೊಗಾಂಯ್ ಮೊಗಾನ್ ಆನಿ ಮಾನಾನ್ ಲೆಕುಂಕ್ ಪ್ರೋತ್ಸಾಹ್ ದಿಂವ್ಚೆಂ ಗರ್ಜೆಚೆಂ. ಎಕಾಮೆಕಾ ಥಂಯ್ ಆವಯ್ ಬಾಪಾಯ್ಚೆಂ ವರ್ತನ್ ಪಳೆವ್ನ್ ಭುರ್ಗಿಂ ಜಾಯ್ತೆಂ ಶಿಕ್ತಾತ್.

ಹಾಕಾ ಏಕ್ ಸರಳ್ ದೃಷ್ಟಾಂತ್. ಆಪ್ಲ್ಯಾ ಭುರ್ಗ್ಯಾಂ ಪಯ್ಲಿ ಎಕ್ಲೆಂ ಆಪ್ಣಾಚಿ ಪರ್ವಣಿ ವಿಚಾರ್ನ್ ಆಯ್ಕಾರ್ ಕಿತೆಂ ಕರ್ತಾಂ ಮ್ಹಣ್ ಏಕ್ ಕಾಚಾರಿ ದಾದ್ಲೊ ಸಾಂಗ್ತಾ. ಆವಯ್ನ್ ಪರ್ವಣಿ ನೆಗಾರ್ ಕೆಲ್ಯಾ ಮ್ಹಜ್ಯಾ ಅಂದಾಜಾನ್ ತೊ ಭುರ್ಗ್ಯಾಕ್

ವಿಚಾರ್ತಾ, “ತುವೆಂ ಆವಯ್‌ಲಾಗಿಂ ವಿಚಾರ್ಲಾಂ?” ಭುರ್ಗ್ಯಾಂಚೊ ಛಾರೊ ಬದಲ್ತಾ ಆನಿ ಹಳೊ ತಾಳ್ಯಾನ್ ಜವಾಬ್ ಯೆತಾ, “ವ್ಹಯ್” “ಆನಿ ತಿಣೆಂ ಕಿತೆಂ ಮ್ಹಜ್ಲೆಂ?” “ತಿಣೆಂ ನಜೊ ಮ್ಹಜ್ಲೆಂ” ಬಾಪುಯ್ ಸಾಂಗ್ತಾ, “ಆವಯ್ನ್ ನಾಕಾ ಮ್ಹಜ್ಲೆಂ ತರ್ ಮ್ಹಜಿಂಯಿ ಅನುಮತಿ ನಾ.”

ಜನ್ಮದಾತಾರಾಂ ಭುರ್ಗ್ಯಾಂಚ್ಯಾ ಮೊಗಾ ಖಾತಿರ್ ಪರಸ್ಪರ್ ವಿರೋಧಿ ಆನಿ ತಾಕಾ ಲಾಗುನ್ ಪ್ರತಿಸ್ಪರ್ಧಿ ಮ್ಹಜ್ಲೊ ಮನೋಭಾವ್ ಭುರ್ಗ್ಯಾಂ ಥಂಯ್ ಉಬ್ಜಾಲೊ ತರ್, ತೊ ಮಾರೆಕಾರ್ ಜಾಂವ್ನ್ ಪಾವ್ತಲೊ.

ಕೊಣಾಯ್ ಸವೆಂ ಏಕ್ ಬರೆಂ ಉತರ್ ಉಲಂವ್ಚ್ಯಾಂತ್ ಆಮ್ಕಾಂ ವೋಡ್ ನಾ. ಸಬಾರಾಂತ್ ಮೌನ್ ರಾಂವ್ಚೆಂ, ವಾ ಮಸ್ಕಿರೊ ಕರ್ಚೆಂ ವಾ ಚುಕಿ ಸೊದುನ್ ಕಾಡ್ಲಿ ಪ್ರಕ್ರಿಯಾ ಸಲೀಸ್. ಪೂಣ್ ತುಜ್ಯಾ ಭೊಂವ್ತಿಂ ಅಸ್‌ಲ್ಲ್ಯಾಂ ಥಾವ್ನ್ ಹೊಗ್ಗಿಕ್ ತುಂ ಆಶೆನಾಂಯ್? ತುಜಿ ಜಿಣ್ಯೆ ಸಾಂಗಾತಿ/ತಿಣ್ ಜಾಂವ್, ಹೆರ್ ಕೊಣಿ ವ್ಯಕ್ತಿ ಜಾಂವ್ ತೆಂಚ್ ಆಶೆತಾತ್.

ಹಿ ಸವಯ್ ಯೆದೊಳ್‌ಚ್ ತುವೆಂ ಆಪ್ಣಾಂವ್ಕ್ ನಾ ತರ್, ಆಚೆಚ್ ಪ್ರಾರಂಭ್ ಕರ್.

ತುಜ್ಯಾ ಜಿಣ್ಯೆ ಸಾಂಗಾತ್ಯಾ ಸವೆಂ ಕಿತೆಂಯ್ ತರಿ ಬರೆಂ ಉಲಯ್.

ತುಜ್ಯಾ ಪತಿ/ಪತಿಣೆಚಿ ಹೊಗ್ಗಿಕ್ ಉಚಾರ್. ಪ್ರತ್ಯೆಕ್ ಜಾವ್ನ್ ತುಜ್ಯಾ ಭುರ್ಗ್ಯಾಂ ಸವೆಂ.

ಕೊಣಾಯ್ ವಿಷ್ಯಾಂತ್ ಬರೆಂ ಸಾಂಗ್ಚೆಂ, ತೊ ಮರಣ್ ಪಾವ್ಲ್ಯಾ ನಂತರ್ ನ್ಹಯ್, ಬಗರ್ ಹೆಚ್ ಘಡಿಯೆ. @

ಪುರ್ವತ್ ನಾ
ಗೊರುಂ ವಾಸ್ತುಂ ಗೊಟ್ಯಾಂತ್ ಆಸಾ ರೆತಿರ್ ಮಾಗ್ಣಾಕ್ ಪುರ್ವತ್ ನಾ ಅವ್ಜಿತ್ ಯೆತಾ ಕಾಮಾಂಕ್ ಹ್ಯಾ ಅಂತ್ ತವಳ್ ತಾಕಾ ಅವ್ಜಾಸ್ ನಾ!
ಖಿನ್ನೆಂಟ್ ಮಾರ್ಣಿಸ್, ಪಾಂಗ್ಲಾ

ವಿಸ್‌ಮೆನ್
ಕೊಣಾಯಿ
ತುಜ್ಯೊ ಚುಕಿ
ದಾಕೊವ್ನ್
ದಿತಿತ್ ತರ್
ಸಂತೊಸ್
ಪಾವಾ,
ಕಿತ್ಯಾಕ್
ಮ್ಹಜ್ಯಾರ್ ಜಿಂ
ಕಿತೆಂ ಕರ್ತಾಯ್
ತಾಂತುಂ
ಹೆರಾಂ
ಆಕರ್ಶಿತ್
ಜಾಲ್ಯಾಂತ್.

ಸೆವಕ್ ಮನಿಜ್ ಸರ್ವಿಸ್

ಹಾಸೊನ್ ಜಿಂಪಿ

ಬಾಯ್ಲ್:
ಆಯ್ಕಾಲೆಂ,
ತುಜೊ ಈಷ್ಟ್
ಎಕಾ ಭೆರ್ಯಾ
ಚೆಡ್ಪಾಕಡೆ
ಕಾಚಾರ್ ಚಾತೆ
ಆಸಾ. ತಾಕಾ
ಆಡಾಯ್.
ಸರ್ವಾರ್:
ಕಿತ್ಯಾಕ್
ಆಡಾಯ್ಚೆ?
ತಾಣೆಂ ಮ್ಹಜ್ಯಾ
ಆಡಾಯ್ಚೆಂಗೆ?

ಸೆವಕ್ ಹಾಸೊ

ರುಜಿಕ್ ಜೆವ್ಣಾಕ್ ಏಕ್ ಫಾಮಾದ್ ನಾಂವ್
PRINCE CATERERS
Quality Veg. & Non Veg. Food for all Occasions



Near St. Joseph the Worker Church
Neermarga, Mangalore - 575 012
Ph.: 2274293, Cell: 9845304393
Prop: Philip D'Souza